

October 16, 2025

DGM – Corporate Relations BSE Limited. Phiroze Jeejeebhoy Towers Dalal Street Mumbai – 400 001 Scrip Code: 500408 The Listing Department
National Stock Exchange of India Limited
Exchange Plaza, Plot No. C-1, Block G
Bandra – Kurla Complex, Bandra (East)
Mumbai – 400 051

**Scrip Code: TATAELXSI** 

Dear Sirs/Madam,

Sub: Newspaper Publication - Disclosure under Regulation 30 of SEBI (Listing Obligation and Disclosure Requirements) Regulations, 2015 ("SEBI Listing Regulations")

Pursuant to Regulation 30 of SEBI Listing Regulations, we herewith enclose copies of newspaper advertisement regarding the opening of special window for re-lodgement of the transfer requests of physical shares, published in 'Financial Express' and 'Udayakala' on October 16, 2025.

The above information is also available on the website of the Company at www.tataelxsi.com

Yours faithfully,

For Tata Elxsi Limited

Sneha V Company Secretary & Compliance Officer

Encl.: as above

### TATA ELXSI

## Elin Electronics Limited

CIN: L29304DL1982PLC428372

Corporate & Registered Office: 4771, Bharat Ram Road, 23, Daryaganj, New Delhi - 110 002, India, Tel.: 011-43000400 E-mail: rkc@elinindia.com, Website: www.elinindia.com



This is to inform you that the Investor Education and Protection Fund Authority (IEPF Authority), Ministry of Corporate Affairs, vide its circular dated 16th July 2025 targeting all shareholders whose dividends have remained unpaid/unclaimed. As per the directives of the aforesaid circular, you are requested to update your 'Know Your Customer' (KYC) details such as PAN, Email address, Contact Number, Address, Bank Details and Nomination etc. bank accounts and preventing transfer of such dividends and shares to the IEPF.

Details of all unpaid/unclaimed dividend lying with the company are available on company's

1. Year 2022-2023

2. Year 2021-2022

https://www.elinindia.com/pdf/investors/annual\_general\_meeting/EEL\_Statement\_of\_

You may reach out with the requisite documents or any queries related to the updation of KYC or claim of unclaimed dividend to KFin Technologies Limited, Registrar and Share Transfer Agent (RTA), at KFin Technologies Limited, Registrar and Share Transfer Agent Financial District, Nanakramguda, Serilingampally Mandal, Hyderabad-500032, e-mail: einward.ris@kfintech.com.

Further, the shareholder may mark a copy to the designated email ID at cs@elinindia.com. Participants (DP) for updation the KYC.

> For and on behalf of Elin Electronics Limited

Date: 15th October, 2025 Place: New Delhi

Lata Rani Pawa Company Secretary and Compliance Officer M.No: A30540



Key details:

Window for

re-lodgement

# TATA ELXSI LIMITED

CIN: L85110KA1989PLC009968 Regd. Office: ITPB Road, Whitefield, Bengaluru - 560 048

**NOTICE TO SHAREHOLDERS - SPECIAL WINDOW FOR** RE-LODGEMENT OF TRANSFER REQUESTS OF PHYSICAL SHARES

Securities and Exchange Board of India (SEBI) has allowed opening of a special window to facilitate re-lodgement of transfer requests of physical shares lodged prior to April 01, 2019, which were rejected/returned due to deficiency in the documents [Refer SEBI Circular: SEBI/HO/MIRSD/MIRSD-PoD/P/CIR/2025/97] dated July 02, 2025.

July 07, 2025 to January 06, 2026

- 1	- 10 ag - 11 ag					
	Who can re-lodge the transfer requests?		ransfer deeds were lodged prior to April 2019 and or not processed due to deficiencies in documentation			
	How to re-lodge the transfer requests?	Eligible shareholders are requested to re-lodge their transfer requests with complete and correct documents to the Company's Registrar and Transfer Agent viz. MUFG Intime India Private Limited (Formerly known as Link Intime India Private Limited), within the specified window.				
		Postal Address	C-101, Embassy 247, L.B.S. Marg, Vikhroli (West), Mumbai – 400 083.			
		Helpline No. Fax	+91 8108118484 +91 22 6656 8494			
		For any queries	Send an email at: investor.helpdesk@in.mpms.mufg.com or investors@tataelxsi.com			

# Note:

Place : Bengaluru

The shares that are re-lodged for transfer shall be issued only in dematerialized form. Shareholders are advised to initiate necessary action without delay to regularize pending

transfer cases.

FOR TATA ELXSI LIMITED

Sd/-Sneha V

Date : October 15, 2025

**Company Secretary & Compliance Officer** 



Regd. Office: NKM International House, 5th Floor, 178 Backbay Reclamation, Phone: 022-7967 9053 • E-mail: investor\_relations@rill.in CIN: L60300MH1988PLC049019

Extract of Unaudited Consolidated Financial Results for the Quarter and Half Year Ended September 30, 2025

	Outsides anded	Half Vans and ad	Character analysis
Particulars	Quarter ended September 30, 2025	Half Year ended September 30, 2025	Quarter ended September 30, 2024
Total income from operations (net)	1,217	2,463	1,224
Net Profit from ordinary activities before tax	399	800	361
Net Profit from ordinary activities after tax	306	616	312
Total Comprehensive Income after tax	(670)	1,425	(234)
Paid up Equity Share Capital	1,510	1,510	1,510
Other Equity (reserves) excluding Revaluation reserves*			
Earnings Per Share (Face value of ₹ 10/- each) (for continuing operations) (Not Annualised)			
	2.03	4.08	2.07
Diluted	2.03	4.08	2.07

\*Other Equity (reserves) excluding Revaluation reserves for the year ended March 31, 2025 was ₹ 44,664

Notes:

Particulars	Quarter ended September 30, 2025	Half Year ended September 30, 2025	Quarter ended September 30, 2024
Total income from operations (net)	1,217	2,463	1,224
Net Profit from ordinary activities before tax	351	698	292
Net Profit from ordinary activities after tax	258	514	243
Total Comprehensive Income after tay	(718)	1 323	(303)

(www.bseindia.com / www.nseindia.com). Company's webpage https://www.riil.in/quarterly\_results.html



SHRIRAM FINANCE LIMITED

## PUBLIC NOTICE

public at large that our Vellore - IV Branch located at No. 45/22, B2, Vellore - Katpadi Main Road, Viruthampet, Vellore, Tamil Nadu -632006 will shift to No:42. First and Thayumanavar Street, Katpadi Road, Gandhi Nagar, Vellore, Tamil Nadu - 632006 from 23<sup>rd</sup> January,

**REGIONAL BUSINESS HEAD** 

## SHRIRAM FINANCE LIMITED

PUBLIC NOTICE

This is to inform our customers and public at large that our Madurai -IV Branch located at No. 102, First Floor, Sathiyamoorthy Nagar, Madurai, Tamil Nadu - 625010 will shift to No.77/2, Rajabarley Building, Second Floor, Bypass Road, Madurai, Tamil Nadu -625010 from 22<sup>nd</sup> January, 2026. The Customers are requested to

**REGIONAL BUSINESS HEAD** 



## KRSNAA DIAGNOSTICS LIMITED Corporate Identity Number: L74900PN2010PLC138068

Regd. Office: S. No. 243/A, Hissa No. 6, CTS No. 4519, 4519/1, Near

LET'S DO GOOD... Website: www.krsnaadiagnostics.com

### NOTE TO SHAREHOLDERS OF THE COMPANY

Krsnaa Diagnostics Limited ("the Company") wishes to inform its shareholders that it is taking part in the "Saksham Niveshak" initiative launched by the Investor Education and Protection Fund Authority (IEPFA), Ministry of Corporate Affairs (MCA).

KYC formalities including updating PAN, bank account details, contact information and nomination and

in electronic mode. Shareholders are once again requested to update their KYC details by Contacting their respective Depository Participants (DPs) to update their KYC details.

investors@krsnaa.in or to its Registrar and Transfer Agent i.e. KFin Technologies Limited at

For Krsnaa Diagnostics Limited

Company Secretary and Compliance Officer

M. No. A43755

IT A PROSPECTUS ANNOUNCEMENT. NOT FOR RELEASE, PUBLICATION OR DISTRIBUTION, DIRECTLY OR INDIRECTLY, OUTSIDE INDIA. INITIAL PUBLIC OFFERING OF EQUITY SHARES ON THE MAIN BOARD OF THE BSE LIMITED ("BSE") AND NATIONAL STOCK EXCHANGE OF INDIALIMITED ("NSE", AND TOGETHER WITH "BSE", THE "STOCK EXCHANGES") IN COMPLIANCE WITH CHAPTER II OF THE SECURITIES AND EXCHANGE BOARD OF INDIA (ISSUE OF CAPITAL AND DISCLOSURE REQUIREMENTS) REGULATIONS, 2018, AS AMENDED ("SEBI ICDR REGULATIONS"),

Date: October 16, 2025

Place: Pune

## PUBLIC ANNOUNCEMENT





# PRASOL CHEMICALS LIMITED

Registered and Corporate Office: Prasol House, Plot No A - 17/2/3, T. T. C, Industrial Area, Khairne M.I.D.C., Navi Mumbai, Thane, Maharashtra - 400710, India: Tel: + 91 22 6195 2500; Contact Person: Kiran Rajendra Agrawal, Company Secretary and Compliance Officer; E-mail: investorservices@prasolchem.com; Website: www.prasolchem.com; Corporate Identity Number: U99999MH1992PLC065026

OUR PROMOTERS: NISHITH RAJNIKANT SHAH, GAURANG NATWARLAL PARIKH, DHAVAL NALIN PARIKH, PANKIL NISHITH DHARIA. SACHIN JATIN PARIKH, RAKESH GUPTA. NISHITH RASIKLAL DHARIA. KUNAL TUSHAR DHARIA. SUKETU NAVINCHANDRA PARIKH AND USHA RAJNIKANT SHAH

INITIAL PUBLIC OFFERING OF UP TO [+] EQUITY SHARES OF FACE VALUE OF ₹ 2 EACH (EQUITY SHARES) OF OUR COMPANY FOR CASH AT A PRICE OF ₹ [+] PER EQUITY SHARE (INCLUDING A SHARE PREMIUM OF ₹[●] PER EQUITY SHARE) (OFFER PRICE) AGGREGATING UP TO ₹5,000.00 MILLION (THE OFFER) COMPRISING A FRESH ISSUE OF UP TO [●] EQUITY SHARES AGGREGATING UP TO ₹800.00 MILLION BY OUR COMPANY (FRESH ISSUE) AND AN OFFER FOR SALE OF UP TO [ • ] EQUITY SHARES AGGREGATING UP TO ₹4,200.00 MILLION BY THE SELLING SHAREHOLDERS (OFFER FOR SALE) COMPRISING UP TO [●] EQUITY SHARES AGGREGATING UP TO [●] EQUITY SHARES AGGREGATING UP TO ₹ 1,130.31 MILLION BY USHA RAJNIKANT SHAH (HELD JOINTLY WITH NISHITH RAJNIKANT SHAH AND SHAH SANDHYA NISHITH). UP TO [●] EQUITY SHARES AGGREGATING UP TO ₹ 515.19 MILLION BY TUSHAR NATVERLAL DHARIA (HUF). UP TO [●] EQUITY SHARES AGGREGATING UP TO ₹ 469.50 MILLION BY GAURANG NATWARLAL PARIKH HUF, UP TO [ • ] EQUITY SHARES AGGREGATING UP TO ₹ 390.30 MILLION BY BHISHAM KUMAR GUPTA (HELD JOINTLY WITH RAKSHA BHISHAM GUPTA), UP TO [★] EQUITY SHARES AGGREGATING UP TO ₹ 366.87 MILLION BY NISHITH RASIKLAL DHARIA (HELD JOINTLY WITH SONAL NISHITH DHARIA), UP TO [ • ] EQUITY SHARES AGGREGATING UP TO ₹ 222.50 MILLION BY SONAL NISHITH DHARIA (HELD JOINTLY WITH NISHITH RASIKLAL DHARIA), UP TO [ • ] EQUITY SHARES AGGREGATING UP TO ₹185.00 MILLION BY SUHAGI DHAVAL PARIKH (HELD JOINTLY WITH DHAVAL NALIN PARIKH), UP TO [ • ] EQUITY SHARES AGGREGATING UP TO ₹120.00 MILLION BY CHAMAK JATIN PARIKH (HELD JOINTLY WITH JATIN NARENDRA PARIKH), UP TO [●] EQUITY SHARES AGGREGATING UP TO ₹ 120.00 MILLION BY JATIN NARENDRA PARIKH (HELD JOINTLY WITH CHAMAK JATIN PARIKH), UP TO [●] EQUITY SHARES AGGREGATING UP TO ₹ 100.00 MILLION BY SACHIN JATIN PARIKH (HELD JOINTLY WITH SHRUTI SACHIN PARIKH), UP TO [●] EQUITY SHARES AGGREGATING UP TO ₹ 76.45 MILLION BY NAMITA TUSHAR PARIKH, UP TO [●] EQUITY SHARES AGGREGATING UP TO ₹ 69.09 MILLION BY SHRUTI SACHIN PARIKH (HELD JOINTLY WITH SACHIN JATIN PARIKH), UP TO [●] EQUITY SHARES AGGREGATING UP TO ₹ 65.00 MILLION BY DIPAK AMARSHI (HELD JOINTLY WITH USHMA AMARSHI), UP TO [ • ] EQUITY SHARES AGGREGATING UP TO ₹ 64.82 MILLION BY HETA T PARIKH, UP TO [●] EQUITY SHARES AGGREGATING UP TO ₹ 52.17 MILLION BY GAURANG NATWARLAL PARIKH (HELD JOINTLY WITH TANVI GAURANG PARIKH), UP TO [●] EQUITY SHARES AGGREGATING UP TO ₹ 50.00 MILLION BY KINJAL PANKIL DHARIA (HELD JOINTLY WITH PANKIL NISHITH DHARIA), UP TO [●] EQUITY SHARES AGGREGATING UP TO ₹ 32.52 MILLION BY SUKETU NAVICHANDRA PARIKH (HELD JOINTLY WITH LINA SUKETU PARIKH), UP TO [ ●] EQUITY SHARES AGGREGATING UP TO ₹ 32.52 MILLION BY PUSHPA NAVINCHANDRA PARIKH (HELD JOINTLY WITH SUKETU NAVINCHANDRA PARIKH), UP TO [ • ] EQUITY SHARES AGGREGATING UP TO ₹ 32.52 MILLION BY SUNDEEP NAVINCHANDRA PARIKH (HELD JOINTLY WITH SHEETAL SANDEEP PARIKH), UP TO [♠] EQUITY SHARES AGGREGATING UP TO ₹ 32.52 MILLION BY LINA SUKETU PARIKH (HELD JOINTLY WITH SUKETU NAVICHANDRA PARIKH), UP TO [♠] EQUITY SHARES AGGREGATING UP TO ₹ 32.52 MILLION BY SHEETAL SANDEEP PARIKH (HELD JOINTLY WITH SUNDEEP NAVINCHANDRA PARIKH), UP TO [⊕] EQUITY SHARES AGGREGATING UP TO ₹ 30.00 MILLION BY JIGNASHA JAY KANTAWALA (HELD JOINTLY WITH JAY SHAILESH KANTAWALA), UP TO [◆] EQUITY SHARES AGGREGATING UP TO ₹ 5.20 MILLION BY TUSHAR NATVERLAL DHARIA (HELD JOINTLY WITH AMI TUSHAR DHARIA), AND UP TO [●] EQUITY SHARES AGGREGATING UP TO ₹ 5.00 MILLION BY MIHIR BHARAT KAPADIA. (COLLECTIVELY, SELLING SHAREHOLDERS AND EACH SUCH EQUITY SHARES, THE OFFERED SHARES). THE OFFER SHALL CONSTITUTE [\*]% OF THE POST-OFFER PAID-UP EQUITY SHARE CAPITAL OF OUR COMPANY.

THE FACE VALUE OF THE EQUITY SHARE IS ₹ 2 EACH AND THE OFFER PRICE IS [●] TIMES THE FACE VALUE OF THE EQUITY SHARES. THE PRICE BAND, AND THE MINIMUM BID LOT WILL BE DECIDED BY OUR COMPANY IN CONSULTATION WITH THE BRUM AND WILL BE ADVERTISED IN ALL EDITIONS OF [+], AN ENGLISH NATIONAL DAILY NEWSPAPER, ALL EDITIONS OF [+] A HINDI NATIONAL DAILY NEWSPAPER AND [ • ] EDITION OF [ • ] A MARATHI NEWSPAPER (MARATHI BEING THE REGIONAL LANGUAGE OF MAHARASHTRA, WHERE OUR REGISTERED AND CORPORATE OFFICE IS LOCATED), EACH WITH WIDE CIRCULATION, AT LEAST TWO WORKING DAYS PRIOR TO THE BID/OFFER OPENING DATE AND SHALL BE MADE AVAILABLE TO THE STOCK EXCHANGES

subject to valid Bids being received from domestic Mutual Funds at or above the price at which allocation is made to Anchor Investors (Anchor Investor Allocation Price), in accordance with the SEBI ICDR allocation to Non-Institutional Bidders (out of which (i) one-third shall be reserved for applicants with application size of more than ₹0.2 million and up to ₹1 million, and (ii) two-thirds shall be reserved for applicants with application size of more than ₹ 1 million, provided that the unsubscribed portion in either of such sub-categories may be allocated to applicants in the other sub-category of Non-Institutional Bidders) and (b) not less Bidders (except Anchor Investors) are mandatorily required to utilize the Application Supported by Blocked Amount (ASBA) process by providing details of their respective ASBA accounts and UPI ID in case of RIBs

("BRLM"), i.e. DAM Capital Advisors Limited at www.damcapital.in, respectively. Our Company hereby invites the public to give their comments on the DRHP filed with SEBI and the Stock Exchanges, with respect

BOOK KUNNING LEAD MANAGER	REGISTRAK TO THE OFFER	COMPANT SECRETART AND COMPLIANCE OFFICE	
DAM	<b>AKFINTECH</b>	Kiran Rajendra Agrawal Company Secretary and Compliance Officer Prasol House, Plot No A - 17/2/3,	
DAM Capital Advisors Limited Altimus 2202, Level 22, Pandurang Budhkar Marg, Worli, Mumbai - 400018, Maharashtra, India Tel: +91 22 4202 2500 E-mail: prasol.ipo@damcapital.in Website: www.damcapital.in	KFin Technologies Limited Selenium Tower B, Plot No.31 and 32, Gachibowli, Financial District, Nanakramguda, Serilingampally, Hyderabad - 500 032, Telangana, India Tel: +91 40 6716 2222/ 1800 309 4001 E-mail: prasol.ipo@kfintech.com Investor grievance e-mail: einward.ris@kfintech.com	T. T. C, Industrial Area, Khairne M.I.D.C., Navi Mumbai, Thane, Maharashtra - 400710, India; Tel: + 91 22 6195 2500;	

Investor grievance e-mail: complaint@damcapital.in

epaper.financialexpress.com

SEBI Registration No: MB/INM000011336

Place: Navi Mumbai, Maharashtra


Kiran Rajendra Agrawal

Website: www.prasolchem.com

BENGALURU

Website: www.kfintech.com







ಮಾ ಫಾಯ್ ಫೌಂಡೇಶನ್ ನೇತೃತ್ವದಲ್ಲಿ ಕೆ.ಆರ್. ಪುರಂನ ಡಾನ್ ಬಾಸ್ಕೋ ಕಾಲೇಜಿನಲ್ಲಿ ಯುವಕ,

ಒತ್ತು ನೀಡಲಾಗಿದೆ. ತಜ್ಞರಿಂದ ಕಾರ್ಯಾಗಾರಗಳು,

ಮೂಲಕ ಯುವ ಜನತೆಗೆ ಉದ್ಯೋಗಾವಕಾಶ ಪಡೆಯಲು

## **DBS**

ಅಕ್ ನಾಲೆಡ್ಜ್ ಮೆಂಟ್ ಡ್ಯೂ ಮೂಲಕ ಅವರ ನೋಂದಾಯಿತ ವಿಳಾಸಕ್ಕೆ ಕಳುಹಿಸಲಾಗಿದ್ದು ಅದು ಸಹ

ಕೃಪ್ರಿಕರವಾಗುವ ರೀತಿಯಲ್ಲಿ ಇ–ಹರಾಜು ಫ್ಲ್ಯಾಟ್ಫ್ರಾರಂ https://egold.auctiontiger.net ಮೂಲಕ

	and and an and an and an			
ಉಲ್ಲೇಖ ಸಂ.	ಗ್ರಾಹಕರ ಹೆಸರು	ಶಾಖೆ ಹೆಸರು	ಒಟ್ಟು ತೂಕ	ನಿವ್ವಳ ತೂಕ
14238294	ಯೋಗಾನಂದ ರಾಜ	ಬನ್ನೇರುಘಟ್ಟ ಮುಖ್ಯ ರಸ್ತೆ	38.00	
15533785	ಪೂಜಾರಿ ಪ್ರಸಾದ್ ವರ್ಮ	ಬಸವನಗುಡಿ ಬೆಂಗಳೂರು	23.60	21.5
15533688	ರವಿ ಡಿ ಎಸ್	ಬಸವನಗುಡಿ ಬೆಂಗಳೂರು	27.00	18.8
15132786	ದರ್ಶನ್ ಎನ್	ಬೊಮ್ಮನಹಳ್ಳಿ ಬೆಂಗಳೂರು	10.60	10.0
38837767	ಭರತ್ ಬಿ ಜೆ	ಕೆಂಗೇರಿ	14.20	13.9
38838291	ಗಂಗ ಬೆನ್ ಸೋಮಾಜಿ ಪಟೇಲ್	ಕೆಂಗೇರಿ	89.30	75.0
38837776	ಹರ್ಷ ಮಯ್ಯ ಎಂ	ಕೆಂಗೇರಿ	10.40	10.0
61332516	ಪರ್ಹಾನ ತಾಜ್	ಆರ್ ಟಿ ನಗರ ಬೆಂಗಳೂರು	158.00	131.0
61332491	ಪರ್ಹಾನ ತಾಜ್	ಆರ್ ಟಿ ನಗರ ಬೆಂಗಳೂರು	142.90	131.3
ದಿನಾಂಕ: 14.10. ಸ್ಥಳ: ಚೆನ್ನೈ	2025	ಡಿಬಿಎಸ್ ಬಾ	ಅಧಿಕೃ: ಶೃಂಕ್ ಇಂಡಿಯ	ತ ಅಧಿಕಾರಿ ಲಿಮಿಟೆಡ್

HDFC BANK

ಸ್ವಾಧೀನತೆಯ ಪ್ರಕಟಣೆ (ಸ್ಥಿರಾಸ್ತಿಗಳಿಗೆ) [ನಿಯಮ 8(1)] ಾಪರ್ಟ್ ಮಾರ್ಗ್, ಲೋವರ್ ಪರೇಲ್, ಮುಂಬೈ – 400013 ಮತ್ತು ಇದರ ಮತ್ತೊಂದು ಕಚೇರಿ/ಪ್ರಾದೇಶಿಕ ಕಚೇರಿ, ವಿಶೇ ಕರ್ಯಾಚರಣೆಗಳ ವಿಭಾಗ, ಹೆಚ್ಡಾವರ್ಸ್ ಬ್ಯಾಂಕ್ ಲಿಮಿಟೆಡ್, ನೇ ಮಹಡಿ, ಅನೆಕ್ಸ್ ಕಟ್ಟಡ, ರಾಷ್ಟ್ರೋತ್ಯಾನ ಭರ್ವ ಕಾರ್ಯಾಚರಣಗಳ ವಿಭಾಗ, ಹಚ್ಚಾಡಿಎಫ್ಸ್ ಬ್ಯಾಂಕ್ ಲಮಟರ್ಡ್, ನೀ ಮಹಡಿ, ಆನಕ್ತ್ ಕಟ್ಟಡ, ರಾಷ್ಟ್ರೀತಕ್ಷ್ಯ ಭವನಿ, ಮುನ್ನಿಪಲ್ ನಂ. 03/01, ವಾರ್ಡ್ ನಂ.7, ನೃಷತುಂಗ ರಸ್ತೆ, ಬೆಂಗಳೂರು, ಕರ್ನಾಟಕ–560001 ಇದರ ಅಧಿಕೃತ ಅಧಿಕಾರಿಯಾಗಿದ್ದು, ಸೆಪ್ಟಿರಿಟ್ಕೆಡೇಶನ್ ಮತ್ತು ರಿಕನ್ಸ್ಟ್ರಕ್ಷನ್ ಆಫ್ ಫೈನಾನ್ಫಿಯಲ್ ಅಸೆಟ್ಸ್ ಮತ್ತು ಎನ್ಫ್ ಫೋರ್ಸ್ ಮೆಂಟ್ ಆಫ್ ಸೆಕ್ಟ್ರಿರಿಟಿ ಇಂಟರೆಸ್ಸ್ ಕಾಯಿದೆ, 2002 ಮತ್ತು ಸೆಕ್ಟರ್ 13(12) ನಿಯಮ (3) ನ್ನು ಓದಿಕೊಂಡಂತೆ ಭದ್ರತಾ ಹಿತಾಸಕ್ಷಿ (ಅನುಷ್ಠಾನ) ನಿಯಮಗಳು 2002ರ ಅನ್ವಯ ಈ ಕೆಳಗಿನ ಸಾಲಗಾರರಿಗೆ ಸೆಕ್ಟರ್ನ್ 13(2)ರ ಅಡಿ 22.08.2024 ರಂದು ತಗಾದ ಸೂಚನೆಯನ್ನು ನೀಡಿದ್ದು, (1) ಮೆ⊫ ಎಸ್ಎಸಿ ಎಕ್ಸ್ಪ್ರೈಫ್ ಲಾಜೆಸ್ಟಿಕ್ಸ್ ಲಿಮಿಟೆಡ್ ಸೀಮಿತ ಬಾಧ್ಯತಾ ಪಾಲರಾರ (ಸಾಲಗಾರ) ಪ್ರತಿನಿಧಿಸುತ್ತಿರುವವರ್ 1) ಶ್ರೀ ಮಾನೇಗಳ ಮಾರಪ್ರ 2, ಶ್ರೀಮತಿ ಶಿವಮೂರ್ತಿ ಅರಣ, 3) ಶ್ರೀ ರಾಘವೇಂದ್ರ ಮಾರಪ್ರ 3, ಕೀಚೇರ ಸಂ

ಏತ್ತು ಜಾಮೀನುದಾರರಿಗೆ ಹಾಗೂ ಸಮಸ್ತ್ರ ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ, ಕೆಳಸಹಿದಾರರಾದ ಅಧಿಕೃತ ಕಧಿಕಾರಿ, ಹೆಚ್ಡಾಫ್ಸ್ ಬ್ಯಾಂಕ್ ಲಿಮಿಟೆಡ್ ಇವರು ಈ ಕೆಳಗೆ ವಿವರಿಸಿರುವ ಸ್ಥಿರಾಸ್ತಿಗಳನ್ನು ಸೆಕ್ಷನ್ 13 (4) ಮತ್ತು ಸೆಕ್ಷನ್ 14ೀ ುಗಾರರು, ಜಾಮೀನುದಾರರು, ಅಡಮಾನದಾರರು ಹಾಗೂ ಸಮಸ್ತ ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆ ಸ್ಥತ್ರಗಳ ಬಗ್ಗೆ ಯಾರೂ ವ್ಯವಹರಿಸಕೂಡದು, ಒಂದು ವೇಳೆ ವ್ಯವಹರಿಸಿದ್ದೇ ಆದಲ್ಲಿ ಹೆಚ್ಡಾಎಫ್ಸ್ ಬ್ಯಾಂಕ್ ಲಿಮಿಟೆಡ್ಗ್ ಈ ವೀಲೆ ತಿಳಿಸಿದ ಮೊತ್ತ ಹಾಗೂ ನಂತರದ ಬಡ್ಡಿ ಹಾಗು ವೆಚ್ಚವನ್ನು ಪಾವತಿಸಬೇಕಾಗುವುದು.

ಸೆಕ್ಷನ್ 13(8) ರ ಸರ್ಫೇಸಿ ಕಾಯಿದೆ ಹಾಗೂ ನಿಯಮಾನುಸಾರ ಭದ್ರತಾ ಆಸ್ತಿಗಳನ್ನು ನೀವು ಮರುಪಡೆಯಲು ಅವಕಾಶವಿ

ಸೂರ್ವದಿಂದ ' ಪಶ್ಚಿಮಕ್ಕೆ : 50 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ ; 80 ಅಡಿ, ಒಟ್ಟು ವಿಸ್ತೀರ್ಣ 24.38 ಮೀಟರ್ ಮತ್ತು ಕಕ್ಕುಬಂದಿ : ಪೂರ್ವಕ್ಕೆ ; ಆಸ್ತಿ ನಂ. 57, ಪಶ್ಚಿಮಕ್ಕೆ : ಆಸ್ತಿ ನಂ. 159, ಉತ್ತರಕ್ಕೆ ; ರಸ್ತೆ, ದಕ್ಷಿಣಕ್ಕೆ ; ಆಸ್ತಿ ನಂ. 173. ಅಡಮಾನ ಮಾಡಿರುವುದು : ಶ್ರೀಮತಿ ಶಿವಮೂರ್ತಿ ಅರುಣ

9611335416

PUBLIC NOTICE

ranchayath Katha No. 16/2, Byatarayanapu invision Katha No. 283, BBMP Katha No. 283, BBMP Katha No. 28, 290, BBMP Ward No. 7, Situated byatarayanapura Vililage, Yelahanka Hob langalore North Taluk, Measuring East to we O Sq.Ft North to South 55 Sq.Ft Total neasuring 1650 Sq.Ft bounded on East by: Si O. 21, West by: Sri Snnivas S/O Hanumappa (Popperty, North by: P. V. Krishpanops): Sit

No.2,1st Floor Byranna Building, Madanayakanahalli, Bengaluru-562162 Mobile No.90609 50265.

ಈಕ್ಷಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ ಹಾಗು ಹಿಡಿದ ಕ್ಷಾಪ್ತಿ ಕ್ಷಿಪ್ತಿ ಕ್ಷಾಪ್ತಿ ಕ್ಷಿಪ್ತಿ ಕ್ಷಾಪ್ತಿ ಕ್ಷಿಪ್ತಿ ಕ್ಷಿಪ್ಟಿ ಕ್ಷಿಪ್ತಿ ಕ್ಷಿಪ್ತಿ

ಕ್ರಮ ಸಂಖ್ಯೆ – 1, ಶಾಖೆ – ತುಮಕೂರು, ಸಾಲ ಸಂಖ್ಯೆ – 700009266918 ಬೇಡಿಕೆ ಸೂಚನೆ ದಿನಾಂಕ – 21.08.2025 & ಬಾಕಿ ಮೊತ್ತ – 693800/–

ಈಕ್ಷಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್ ಪರವಾಗಿ

ಮುತ್ತೂರು ಘನ್ನಾರ್ಟ್ ಲಿಮಿರ್ಬೆಡ್ (ಸುರಕ್ಷಿತ ಮತ್ತು ಅಸುರಕ್ಷಿತ ಸಾಲ ಪ್ರವರ್ಣರ ವಿಭಾಗ) (ಯುತ್ತೂಟ್ ಪಪ್ರಚರ್ಚರ ಗಲ್ಲಲ್ ಕಂಪನಿ) CIN: U65929KL1997PLCO11518 ಆಡಳಿತ ಕಡೆದೇ: 710 ಎ.ಕ. 711. ಎ., 7ನೇ ಮಹಡಿ, ನರತ 2, ಸ್ಟೆಲ್ಸರ್ ಪ್ರಜ್ಞರ್, ಮಾಡಿಟ್ ರಸ್ತೆ, ಅಷ್ಟಾರ್ಗಾಲ್ಟ್, ಜೆಡ್ಡೆ – 600002 ಸೋಂದಾಯಿತ ಕಡೆದೇ: ಮುತ್ತೂರ್ಡಿ ಕಡೆದ್ದು ಕರ್ನಾಗಿ ಈಗಳು ಕರ್ನಾಗಿ ಕಡೆದ್ದು ಕಡೆದ್ದು ಕಡೆದು ಕ

ಕ್ರಮ ಸಂಖ್ಯೆ	ಸಾಲಗಾರ / ಸಹ–ಸಾಲಗಾರ / ಜಾಮೀನುದಾರರ ಹೆಸರು	ಡಿಮ್ಯಾಂಡ್ ನೋಟಿಸ್ ದಿನಾಂಕ	ಒಟ್ಟು O/S ಮೊತ್ತ (ರೂ.) ಭವಿಷ್ಯದ ಬಡ್ಡಿ ಅನ್ಟಯಿಸುತ್ತದೆ	ಸುರಕ್ಷಿತ ಆಸ್ತಿ(ಗಳು)/ಸ್ಥಿರ ಆಸ್ತಿ(ಗಳು) ವಿವರಣೆ	ಸ್ವಾಧೀನದ ದಿನಾಂಕ
	ಶಾಲ ಖಾತೆ ಸಂಖ್ಯೆ MFLKTKSECUL00 0005185624 1. ಶ್ರೀ ಅನಿಲ್ ಕುಮಾರ್ ಎಂ (ಸಾಲಗಾರ) 2. ಶ್ರೀಮತಿ ಶ್ರುತಿ ಕೆ ಸಿ (ಸಹ-ನಾಲಗಾರ) 3. ಶ್ರೀ ಚನ್ನಪ್ಪ ಎನ್ (ಸಹ-ನಾಲಗಾರ)	14–05– 2025	ರೂ. 22,30,373.28 (ಇಪ್ಪತೆರರು ಲಕ್ಷದ ಮೂವತ್ತು ಸಾಬಿರದ ಮುನ್ನೂರ ಎಫ್ಪತ್ರಮೂರು ರೂಪಾಯಗಳು ಮತ್ತು ಇಪ್ಪತ್ತೆಯು ಪೈಸೆಗಳು ಮುತ್ರ	ಟಾನೇಶುಮರಿ ಬಾಹಾ ಸಂಖ್ಯೆ 101/379/71, PID ಸಂಖ್ಯೆ 152900402 100800267 ಹೊಂದಿರುವ ಆಸ್ತಿಯ ಎಲ್ಲಾ ಭಾಗ, ಪೂರ್ವದಿಂದ ಪಶ್ಚಿಮಕ್ಕೆ 22.86 ಮೀಟರ್ ಮತ್ತು ಉತ್ತರದಿಂದ ದಕ್ಷಿಣಕ್ಕೆ 13.716 ಮೀಟರ್ ಅಳತೆ, ಒಟ್ಟು 313.54 ಚದರ ಮೀಟರ್ ಅಳತೆ, ರಾಮನಗರ ಜಿಲ್ಲೆಯ ರಾಮನಗರ ತಾಲ್ಲೂಕಿನ ಕಸುರು ಹೋಬಳಿಯ ಕೆಂಪನಹಳ್ಳಿ. ಗ್ರಾಮದಲ್ಲಿದೆ ಮತ್ತು ಇದರ ಮಿತಿಗಳು: ಆಸ್ತ್ರಿಯ ಗಡಿಗಳು: ಉತ್ತರಕ್ಕೆ ಮನೆ ಸೋಂಪು ಮತ್ತು ಇದರ ಮಿತಿಗಳು: ಆಸ್ತ್ರಿಯ ಗಡಿಗಳು: ಉತ್ತರಕ್ಕೆ ಮನೆ ಸೋಂಪು ಮತ್ತು ಇದರ ಮಿತಿಗಳು: ಆಸ್ತ್ರಿಯ ಗಡಿಗಳು: ಉತ್ತರಕ್ಕೆ ಮನೆ ಸೋಂಪು ಮತ್ತು ಇವರಿಗೆ ಸೇರಿದ್ದು, ದಕ್ಷಿಣಕ್ಕೆ ಮನೆ ಸೋಂಪು ಮತ್ತು ಚಿನ್ನಪ್ಪ ಅವರಿಗೆ ಸೇರಿದ್ದು, ಪೂರ್ವಕ್ಕೆ ರಸ್ತೆ, ಪಶ್ಚಿಮಕ್ಕೆ ಆಸ್ತಿ ಅಶ್ವರ್ ಅವರಿಗೆ ಸೇರಿದ್ದು, ಪೂರ್ವಕ್ಕೆ ರಸ್ತೆ, ಪಶ್ಚಿಮಕ್ಕೆ ಆಸ್ತಿ ಅಶ್ವರ್	11.10.2025
	ಹಾಲ ಬಾಹೆ ಸಂಖ್ಯೆ MFLKTKSECUL00 0005151133 ಶ್ರೀ ಪ್ರಮೇದ್ ಬೆ ಸಿ (ನಾಲಗಾರ) ಶ್ರೀಮತಿ ಹೆಚ್ಚಿಕತಿ ಕೆ ಎಂ (ಸಹ–ನಾಲಗಾರ)	06–06– 2025	ರೂ. 21,69,473.35 (ರೂ. ಇಪ್ಪಕ್ಕೊಂದು ಲಕ್ಷದ ಅರವಕ್ಕೊಂಬತ್ತು ಸಾವಿರದ ನಾಲ್ಕು ನೂರ ಎಪ್ಪತ್ತಮೂರು ರೂಪಾಯಿ ಮತ್ತು ಮೂವತ್ತೈದು ಪೈಸೆ ಮಾತ್ರ)	14/02/2024 ರ ಬಿಡುಗಡೆ ಪತ್ರದ ಪ್ರಕಾರ, ಖಾತಾ ಸಂಪ್ಕೆ 35 ಹೊಂದಿರುವ ಆಸ್ತಿಯ ಎಲ್ಲಾ ಭಾಗ, ಪೂರ್ವದಿಂದ ಪಶ್ಚಿಮಕ್ಕೆ 47 ಅಡಿ ವಿಸ್ತೀರ್ಣ, ಉತ್ತರದಿಂದ ದಕ್ಷಿಣಕ್ಕೆ 42 ಅಡಿ, ಒಟ್ಟು 1974 ಚದರ ಅಡಿ ಆಳತೆ, ಬೆಂಗಳೂರು ಗ್ರಾಮಾಂತರ ಚಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ರರಾಯಪಟ್ಟಿಣ ಹೋಬಳಿಯ ನಲ್ಲೂರು ಗ್ರಾಮವಾಯತ್ನ ಜೊನ್ನಹಳ್ಳಿ. ಗ್ರಾಮದಲ್ಲಿದೆ. (ಇಲ್ಲಿ ಹೇಳಿದ ಆಸ್ತಿ ಎಂದು ಉಲ್ಲೇಖಿಸಲಾಗಿದೆ) ಆಸ್ತಿಯ ಗಡಿಗಳು: ಉತ್ತರಕ್ಕೆ ರಸ್ತೆ, ದಕ್ಷಿಣಕ್ಕೆ ಸುಬ್ರಮಣಿಯವರ ಆಸ್ತಿ. ಪ್ರೂರ್ವಕ್ಕೆ ಸಕ್ಕಾಮಣಿಯವರ ಆಸ್ತಿ. ಪ್ರೂರ್ವಕ್ಕೆ ಸಕ್ಕಾಮಕ್ಕೆ ಚಂದ್ರವ್ನ ಅವರ ಆಸ್ತಿ	14.10.2025

ಸ್ಥಳ: ಕರ್ನಾಟಕ ದಿನಾಂಕ: 16.10.2025.

ಪ್ರಾದೇಶಿಕ ವ್ಯವಹಾರ ಕಜೇಲ-06 (ಕೋಡ್ ಸಂಖ್ಯೆ. 40615)

ಡೂಮ್ ಲೈಬ್ ವೃತ್ತ ಕೋಲಾರ, ಕೋಲಾರ ಜಲ್ಲೆ-363101

यूनियन बैंक (त) Union Bank

ಹೆಚ್ಎಸ್ಆರ್ ಲೇಔಟ್ ಸೆಕ್ಟರ್ 2 ಶಾಖೆ, 1674, ಸೆಕ್ಟರ್ 2, ಹೆಚ್ಎಸ್ಆರ್ ಲೇಔಟ್-560102. ಸಂಪರ್ಕ ನಂ.: 9326211401, ಇ–ಮೇಲ್ ಐಡಿ: ubin0811408@unionbankofindia.bank

l) ಶ್ರೀಮತಿ ಸಂತೋಷ್ ಶರ್ಮಾ, (2) ಶ್ರೀ ನರೇಶ್ ಶರ್ಮಾ, ಇವರಿಬ್ಬರ ವಿಳಾಸ : ಫ್ಲಾಟ್ ನಂ:105 ಸ್ವಾಕ್ ಬಿ, 1ನೇ ಮಹಡಿ, ಬಿಎಂ ಸಿಲ್ಟರ್ವ್ರಾಡ್ಡ್, ಹರ್ಲಕುಂಟೆ ಗ್ರಾಮ, ಬೇಗೂರು ಹೋಬಳಿ, ಬೆಂಗಳೂರು

<mark>ಸಾವಿರದ ಒಂದುನೂರ ಇಪ್ಪತ್ತಾರು ಮಾತ್ರ) ದಿನಾಂಕ: 26.09.2025</mark> ರಿಂದ ಬಡ್ಡಿ ಎಲ್ಲಾ ಖರ್ಚು ವೆಚ್ಚಗಳು

ಷೆಡ್ಯೂಲ್ ಎ ಆಸ್ತಿ :

ಸಾಲದ ಸ್ವರೂಪ

Penal

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ

ಮಣಪ್ರುರಂ ಹೋಮ್ ಫೈನಾನ್ಸ್ ಲಿಮಿಟೆಡ್ ಹಿಂದ ಮಣಪ್ಪುರಂ ಹೋಮ್ ಫೈನಾನ್ಸ್ ಪೈ. ಲಿ.

ತಿಳಿಸುವುದೇನೆಂದರೆ, ಭದ್ರತಾ ಹಿತಾಸಕ್ತಿ (ಎನ್ಫ್ ಫೋರ್ಸ್ ಮೆಂಟ್) ಜಾರಿ ಅಧಿನಿಯಮ 2002ರ ನಿಯಮ 8 ಓದಿಕೊಂಡಂತೆ ಅಧಿನಿಯಮದ ಪ್ರಕರಣ 13ರ ಉಪ ಪ್ರಕರಣ 4ರ ಅನ್ನಯ ಆತನಿಗೆ/ಅಕೆಗೆ ಪ್ರವರ್ಷನಿಗಿರುವ ಅಧಿಕಾರಗಳನ್ನು ಚಲಾಯಿಸಿ, ಕೆಳಸುಹಿದಾರರು ಕಳೆಗೆ ಎದರಿಸಿರುವ ಸ್ವತ್ತನ್ನು ದಿನಾಂತೆ: 1310.2028ರ ರಂದು ಸ್ವಾರ್ಧಿನ ಪಡಿಸಿಕೊಂಡಿರುತ್ತಾರೆ.  ಸದರಿ ಸ್ವತ್ತಿನ ಬಗ್ಗೆ ಯಾರೂ ವ್ಯವಹರಿಸಬಾರದಾಗಿ ಮತ್ತು ಸದರಿ ಸ್ವತ್ತುಗಳ ಬಗ್ಗೆ ಯಾವುದೇ ವ್ಯವಹಾರ ನಡೆಸಿದ್ದೇ ಆದರೆ ಆದು ಸ್ವೇಟ್ ಬ್ಯಾಂಕ್ ಆಫ್ ಇಂಡಿಯಾ, ಇವರಿಗೆ ಬರಬೇಕಾಗಿರುವ ಬಕ್ಕ ಕು. ರೂ. 53.65.677/ (ರೂಜಾಂಂಗುತ್ತು ಅವರ್ಷನಿಸುವ ಅಥವ ಅಥವ ಅತ್ಯಕ್ಷೆ ಮಾಡಿಕೆ ನಾವಿಕರ್ ಅವರ ಮಾಡುವ ಮತ್ತು ಮತ್ತು 0510.2025 ರಂದ 10.10.2025 ರವರೆಗೂ ಇದರ ಮೇಲಿನ ಬಗ್ಗೆ ಹಾಗೂ ಇತರೆ ಬೆಚ್ಚಗಳನ್ನು ಪಾವತಿಸುವುದಕ್ಕೆ ಒಳಪಟ್ಟಿರುತ್ತದೆ, ಎಂಬುದಾಗಿ ನಿರ್ಧಿಪ್ಷವಾಗಿ ಸಾಲಗಾರರು/ಅವಮಾನದಾರರು/ಬಾಮೀನುದಾರರಿಗೆ ಪತ್ರ ಮಾರ್ಚಾವಕಿನಂಗೆ ಈ ಮೂಲಕ ಎಚ್ಚರಿನ ನೀಡಲಾಗಿದೆ. ಆದೃತೆಯುಕ್ಕ ಸ್ಥತ್ತುಗಳನ್ನು ಬಿಡಿಸಿಕೊಳ್ಳಲು ಮೊಲೆಯುವ ಸಮಯದ ವಿಚಾರವಾಗಿ ಕಾಯಿದೆಯ ಪ್ರಕರಣ 13ರ ಉಪಪ್ರಕರಣ 8ರ ಆದೃತೆಯಳ್ಳ ಸ್ಥತ್ತುಗಳನ್ನು ಬಿಡಿಸಿಕೊಳ್ಳಲು ಮೊಲೆಯುವ ಸಮಯದ ವಿಚಾರವಾಗಿ ಕಾಯಿದೆಯ ಪ್ರಕರಣ 13ರ ಉಪಪ್ರಕರಣ 8ರ		ಪಾಲಗಾರ/ ಪಹ- ಪಾಲಗಾರ/ ಲ್ಯಾನ್/ ಪಾಣಿಯ ಹೆಸರು	ಬದ್ದಿ ವಿಧಿಸಲಾದ ಸುರಕ್ಷಿತ ಆಸ್ತಿಯ ವಿವರಣೆ	NPA ದಿನಾಂಕ	ನೋಟಸ್ ಕಳುಹಿಸಲಾದ ದಿನಾಂಕ ಮತ್ತು ಬಾಕಿ ಮೊತ್ತ
		ක්පැඩ සි වෑ, මත්ත්රපතය සි කැසේ, ත්රපතේල ප්රස්ත්රපත්තු, / MHL00930041781/ වෙන්ජාවර	rgati පරිසරෙන්ම නොතෙ නැත්දු 307/24 (සමණා rgati පරිසරෙන්ම නොත නැත්දු 345/24) ශ්රීත්රයේ ශ්රීම මේදුන් යනුතු අත දැක් දුරුණ්රීමට දේඛ්‍රීක් අතමේ වේ මේ නැතු අත්ලින්ගේ ස්ථමද් 40 සම මින්දුන් අතුරුවල්දී, ජ්‍යේඛ්‍යාම්පූත් නෙතුන, නිගේජන් 5,0000 රේග්/ජන්ත ආකිරිම සම්බාණය සිත් ජන්ත අත්ලේ නිරේදු, මේදුන්-මේ දුර්ණත්ව සෙරුව් නිර්ජාල සමූල-මේදු අතුල්- නෙත් කෙර කරනුතු සෙරුව නිර්ජාල		11-09-2025 & ds.321752/-
ಅಮಬಂಧದ ಬಗ್ಗೆ ಸಾಲಗಾರರ ಗಮನವನ್ನು ಸೆಳೆಯಲಾಗಿದೆ. ಹೀರಾ <u>ಡಿಯ ಸ್ವಜನ ವಿವರಗಳು</u> ವಿಶ್ವೇಶ್ವರಯ್ಯ ಲೇಔಟ್, 3ನೇ ಬ್ಲಾಕ್, ಅಲ್ಲಿರುವ ಸೈಟ್ ನಂ.1639 ರಲ್ಲಿ ಕಟ್ಟರುವ ಮನೆಯ ವಿಸ್ತೀರ್ಣ :– ಪೂರ್ವದಿಂದ ಪಶ್ಚಿಮಕ್ಕೆ 12 ಮೀಟರ್ ಮತ್ತು ಉತ್ತರದಿಂದ ದಕ್ಷಿಣಕ್ಕೆ 09 ಮೀಟರ್, ಒಟ್ಟಾರೆ 108 ಚದರ ಮೀಟರ್ ಇರುವ ಈ ಸ್ವತ್ತಿಗೆ ಚಕ್ಕುಬಂದಿ:– ಪೂರ್ವಕ್ಕೆ: ಸೈಟ್ ಸಂಖ್ಯೆ 1684 & 1685, ಪಶ್ಚಿಮಕ್ಕೆ: ರಸ್ತೆ, ಉತ್ತರಕ್ಕೆ: ಸೈಟ್ ಸಂಖ್ಯೆ 1638, ದಕ್ಷಿಣಕ್ಕೆ: ಸೈಟ್ ಸಂಖ್ಯೆ 1639/1.	2.	ಲಕ್ಷಿ ಎಸ್, ಸಿದ್ಧರಾಮ ಜಿ, /MHL00920011756/ ವಿಶಯನಗರ ರಾಮನಗರ	Angianat evelő síjairhaná alþalój (1000 fedelf engiáleat (alþalój 341 fedelf) egy frag. 19745. A.D.A. fedelf, (1200-0000000000000000000000000000000000		11-09-2025 & d.a.253533/-
ब्राज्य : 13-10-2025 सुर्थ : व्यवस्थात व्यवस्यात व्यवस्थात व्यवस्यात व्यवस्थात व्यवस्थात व्यवस्थात व्यवस्यस्य स्यवस्थात व्यवस्यस्यवस्थात व्यवस्थात व्यवस्थात व्यवस्यस्य व्यवस्थात व्यवस्थात व्यवस्	3.	ಪ್ರಯೋತ್ತಮ್ ಟಿ, ದುರ್ಗಮ್ನ ಪಿ, ಮೋಕಪ್ಪ ಡಿ. / NHL0930008319/ ತುಮಕೂರು	strik eligir elnedictist elig rivelg 64/148/B eljastriboti allició evid 17 eta sinsi engistract cilgiel 2035 eta. eripoti repostraj delibratisk, timosegi elnese (Actionina erosanti, starvitado registració elig, decrebis, kieli 50/III. eljastri-city cilgio-englastració elig, cilge-consigle evida elig- registributo del consistenti elig.		11-09-2025 & cts.411229/-

CIN: L65110JK1938SGC000048

ದಿನಾಂಕ: ಅಕ್ಟೋಬರ್ 9, 2025 ಇವರಿಗೆ: ಶ್ರೀ ರಿಚ್ವಾನ್ ಉಲ್ಲಾ ಖಾನ್ ಶ್ರೀ ರಿಯಾಜ್ ಉಲ್ಲಾ ಖಾನ್, ನಂ.124, 7ನೇ ಕ್ರಾಸ್, 2ನೇ ಮುಖ್ಯ

ಶ್ರೀ ಮೊಹಮ್ಮದ್ ಜಿಯಾವುಲ್ಲಾ ಶ್ರೀ ಮೊಹಮ್ಮದ್ ಗೌಸ್, ಮಂಗಮ್ಮನ ಪಾಳ್ಯ, ಬೊಮ್ಮನಹಳ್ಳಿ, ಬೆಂಗಳೂರು

ವಿಷಯ: ಹಣಕಾಸು ಆಸ್ತಿಗಳ ಸೆಕ್ಯುರಿಟೈಸೇಶನ್ ಮತ್ತು ಪುನರ್ನಿರ್ಮಾಣ ಮತ್ತು ಭದ್ರತಾ ಬಡ್ಡಿ ಜಾರಿ ಕಾಯ್ದೆ 2002 ("ಸರ್ಫೇಸಿ ಕಾಯ್ದೆ, 2002") ರ ಸೆಕ್ಷನ್ 13(8) ರ ಅಡಿಯಲ್ಲಿ ಸಾಲಗಾರರಿಗೆ ಇರುವ ಹಕ್ಕಿನ ವಿಷಯದಲ್ಲಿ

ಾಮಗೆ ತಿಳಿದಿರುವಂತೆ ಬ್ಯಾಂಕಿನ ಅಧಿಕೃತ ಅಧಿಕಾರಿಯು 22.12.2022 ರಂದು ಹಣಕಾಸು ಆಸ್ತಿಗಳ ಸೆಕ್ಯುರಿಟೈಸೇಶನ್ ಮತ್ತು ಪುನರ್ನಿರ್ಮಾಣ ಮತ್ತು ಸೆಕ್ಯುರಿಟಿ ಬಡ್ಡಿ ಜಾರಿ ಕಾಯ್ದೆ, 2002 (ಇನ್ನು ಮುಂದೆ ಕಾಯ್ದೆ ಎಂದು ಕರೆಯಲಾಗುತ್ತದೆ) ರ ಸೆಕ್ಷನ್ 13(2) ರ ಅಡಿಯಲ್ಲಿ, ಅದರಲ್ಲಿ ಉಲ್ಲೇಖಸಲಾದ ಸೆಕ್ಯೂರ್ಡ್ ಬಡ್ಡಿಯ ವಿರುದ್ಧ ಡಿಮ್ಯಾಂಡ್ ನೋಟಿಸ್ ನೀಡಿದ್ದಾರೆ, ಇದನ್ನು ನಿಮ್ಮ/ಸಾಲಗಾರರ ಸಾಲ ಸೌಲಭ್ಯ/ಗಳಿಗೆ ಭದ್ರತೆಯಾಗಿ

ಎಂದು ಕರೆಯಲ್ಪಡುವ ಬಹುಮಹಡಿ ವಸತಿ ಪ್ರದೇಶದಲ್ಲಿ ಕಾರು ಪಾರ್ಕಿಂಗ್ ಸ್ಥಳವಿಲ್ಲದೆ 1000 ಚದರ ಅಡಿ ಸೂಪರ್ ಬಿಲ್ಟ್-ಅಪ್ ಪ್ರದೇಶವನ್ನು ಹೊಂದಿರುವ ನೆಲ ಮಹಡಿಯಲ್ಲಿರುವ ವಸತಿ ಸ್ಥಿರಾಸ್ತಿ ಫ್ಲಾಟ್ ಜಿ-04 ನ ಎಲ್ಲಾ ಭಾಗ ಮತ್ತು ಪಾರ್ಸೆಲ್ ಸ್ವರೂಪದಲ್ಲಿ ಸುರಕ್ಷಿತ ಆಸ್ತಿಯನ್ನು ಸಾಂಕೇತಿಕವಾಗಿ ಸ್ವಾಧೀನಪಡಿಸಿಕೊಂಡರು. ಸಂಯೋಜಿತ ಸಂಖ್ಯೆ 60, ಪಿಐಡಿ ಸಂಖ್ಯೆ 79–117–60 ರ ವೇಳಾಪಟ್ಟಿ ಅಸ್ತಿಯನ್ನು ಹೊಂದಿರುವ ಶೆಡ್ರೂಲ್ ಆಸ್ತಿಯಲ್ಲಿ ನಿರ್ಮಿಸಲಾಗಿದೆ, ಜೊತೆಗೆ 212 ಚದರ ಅಡಿ ವಿಸ್ತೀರ್ಣದ ಅವಿಭಜಿತ ಪಾಲು, ಟೈಟಲ್ ಮತ್ತು ಮತ್ತು ಹಿತಾಸಕ್ತಿಗಳು ಕಾಕ್ಬರ್ನ್ ರಸ್ತೆ, ಶಿವಾಜಿನಗರ ಬೆಂಗಳೂರು 560052 ರಲ್ಲಿರುವ ಭೂಮಿಯಲ್ಲಿದೆ ಮತ್ತು ಕಾಯಿದೆಯ ಸೆಕ್ಷನ್ 13(4) ರ ಅಡಿಯಲ್ಲಿ 25.09.2025 ರಂದು ಭೌತಿಕ ಸ್ವಾಧೀನತೆ ಪಡೆಯಲಾಗಿದೆ. ಕಾಯಿದೆಯ ಸೆಕ್ಷನ್ 13(2) ಮತ್ತು 13(4) ರ ಆಡಿಯಲ್ಲಿ ನೋಟಿಸ್ ಸ್ಪೀಕರಿಸಿದ ನಂತರವೂ ನೀವು ನಿಮ್ಮ / ಸಾಲಗಾರನ ಬ್ಯಾಂಕಿಗೆ ಹೊಣೆಗಾರಿಕೆಗಳನ್ನು ಪೂರೈಸಲು ವಿಫಲರಾಗಿರುವುದರಿಂದ. ಆದ್ದರಿಂದ, ಕಾಯಿದೆ ಮತ್ತು ಅದರ ಯಲ್ಲಿ ಮಾಡಲಾದ ನಿಯಮಗಳ ಅಡಿಯಲ್ಲಿ ನೀಡಲಾದ ತನ್ನ ಹಕ್ಕುಗಳನ್ನು ಚಲಾಯಿಸುವ ಮೂಲಕ ಬ್ಯಾಂಕ್

ಈ ಸೂಚನೆಯ ದಿನಾಂಕದಿಂದ 30 ದಿನಗಳ ಒಳಗೆ ಬಡ್ಡಿ, ವೆಚ್ಚಗಳು ಮತ್ತು ಇತರ ಶುಲ್ಕಗಳೊಂದಿಗೆ ದಿನಾಂಕ 30.09.2025 ರಂತೆ ರೂ.40,85,519.10 /— (ನಲವತ್ತು ರಕ್ಷ ಎಂಬತ್ತೈದು ಸಾವಿರದ ಬಹುನೂರ ಹತ್ತೊಂಬತ್ತು ರೂಪಾಯಿ ಮತ್ತು ಹತ್ತು ಪೈಸೆ ಮಾತ್ರ) ಮೊತ್ತದ ನಿಮ್ಮ ಹೊಣೆಗಾರಿಕೆಗಳನ್ನು ಸಂಪೂರ್ಣವಾಗಿ ಪಾವತಿಸುವಂತೆ ನಿಮಗೆ ಇಲ್ಲಿ ತಿಳಿಸಲಾಗಿದೆ. ತಪ್ಪಿದಲ್ಲಿ, ಬ್ಯಾಂಕ್ ಅಡಮಾನ ಇಟ್ಟ ಆಸ್ತಿಯನ್ನು ಮಾರಾಟ ಮಾಡುವ ಮೂಲ

ಟಾಟಾ ಎಲ್ಕಿ ಲಿಮಿಟೆಡ್ TATA ELXSI

ಸಿಐಎನ್: L85110KA1989PLC009968 ನೋಂದಾಯಿತ ಕಛೇರಿ: ಐಟಿಪಿಬಿ ರಸ್ತೆ, ವೈಟ್ಫೀಲ್ಡ್, ಬೆಂಗಳೂರು – 560 048 ಇ–ಮೇಲ್ : investors@tataelxsi.com; ವೆಬ್ಸ್ಟ್ : www.tataelxsi.com

ಷೇರುದಾರರಿಗೆ ಸೂಚನೆ – ಭೌತಿಕ ಷೇರುಗಳ ವರ್ಗಾವಣೆ ವಿನಂತಿಗಳ ಮರು–ವಿನಂತಿಗಾಗಿ ವಿಶೇಷ ವ್ಯವಸ್ಥೆ

ಏಪ್ರಿಲ್ 01, 2019 ಕ್ಕಿಂತ ಮೊದಲು ಸಲ್ಲಿಸಲಾದ ಮತ್ತು ದಾಖಲೆಗಳಲ್ಲಿನ ಕೊರತೆಯಿಂದಾಗಿ ತಿರಸ್ಕರಿಸಲ್ಪಟ್ಟ ಜುಲೈ 02, 2025 ದಿನಾಂಕದಂದು ಹಿಂತಿರುಗಿಸಲಾದ ಭೌತಿಕ ಷೇರುಗಳ ವರ್ಗಾವಣೆ ವಿನಂತಿಗಳನ್ನು ಮನೆರ್ ವಿನಂತಿ ಮಾಡಲು ಅನುಕೂಲವಾಗುವಂತೆ ಭಾರತೀಯ ಭದ್ರತಾ ಮತ್ತು ವಿನಿಮಯ ಮಂಡಳಿ (SEBI) ವಿಶೇಷ ವ್ಯವಸ್ಥೆ ಕಲ್ಪಿಸಲು ಅವಕಾಶ ನೀಡಿದೆ [ಸೆಐ ಸುತ್ತೋಲೆ ಗಮನಿಸಿ: SEBI/HO/MIRSD/MIRSD-PoD/P/CIR/2025/97].

ಪುನರ್ ಏನಂತಿ ವ್ಯವಸ್ಥೆ	ಜುಲೈ 07, 2025 ರಿಂದ ಜನವರಿ 06, 2026 ರವರೆಗೆ				
ವರ್ಗಾವಣೆ ವಿನಂತಿಗಳನ್ನು ಯಾರು ಮರು ಸಲ್ಲಿಸಬಹುದು?	ಏಪ್ರಿಲ್ 2019 ಕ್ಕಿಂತ ಮೊದಲು ವರ್ಗಾವಣೆ ಪತ್ರಗಳನ್ನು ಸಲ್ಲಿಸಿದ ಮತ್ತು ದಾಖಲೆಗಳಲ್ಲಿನ ನ್ಯೂನತೆಗಳಿಂದಾಗಿ ತಿರಸ್ಕರಿಸಲ್ಪಟ್ಟ, ಹಿಂತಿರುಗಿಸಲಾದ ಅಥವಾ ಪ್ರಕ್ರಿಯೆಗೊಳಿಸದ ಹೂಡಿಕೆದಾರರು				
ವರ್ಗಾವಣೆ ವಿನಂತಿಗಳನ್ನು ಮರು ಸಲ್ಲಿಸುವುದು ಹೇಗೆ?	ದಾಖಲೆಗಳೊಂದಿಗೆ ಕಂತ ಇಂಟೈಮ್ ಇಂಡಿಯಾ	ಶಮ್ಮ ವರ್ಗಾವಣೆ ವಿನಂತಿಗಳನ್ನು ಸಂಪೂರ್ಣ ಮತ್ತು ಸರಿಯಾದ ಸನಿಯ ರಿಜಿಸ್ಟ್ರಾರ್ ಮತ್ತು ವರ್ಗಾವಣೆ ಏಜೆಂಟ್ ಅಂದರೆ MUFG ಪ್ರೈವೇಟ್ ಲಿಮಿಟೆಡ್ (ಹಿಂದೆ ಲಿಂಕ್ ಇಂಟೈಮ್ ಇಂಡಿಯಾ ಎಂದು ಕರೆಯಲಾಗುತ್ತಿತ್ತು)ಗೆ ನಿರ್ದಿಷ್ಟಪಡಿಸಿದ ವ್ಯವಸ್ಥೆಯಲ್ಲಿ ಮರು ಸಿ–101, ಎಂಬೆಸಿ 247, ಎಲ್.ಬಿ.ಎಸ್. ಮಾರ್ಗ, ವಿಖ್ರೋಲಿ (ಪಶ್ಚಿಮ), ಮುಂಬೈ – 400 083.			
	ಸಹಾಯವಾಣಿ ಸಂಖ್ಯೆ. ಫ್ಯಾಕ್ಸ್ ಯಾವುದೇ	+91 8108118484 +91 22 6656 8494 investor.helpdesk@in.mpms.mufg.com			
J. 9.0.	ಪ್ರಶ್ನೆಗಳಿಗೆ	ಅಥವಾ investors@tataelxsi.com ಗೆ ಇಮೇಲ್ ಕಳುಹಿಸಿ			
ಮನಿಸಿ:					

: ಬೆಂಗಳೂರು

ದಿನಾಂಕ: ಅಕ್ಟೋಬರ್ 15, 2025

T

TATA

ಪ್ರಮುಖ ವಿವರಗಳು:

ವರ್ಗಾವಣೆಗಾಗಿ ಮರು-ನಿಗದಿಪಡಿಸಲಾದ ಷೇರುಗಳನ್ನು ಡಿಮೆಟೀರಿಯಲೈಸ್ಡ್ ರೂಪದಲ್ಲಿ ಮಾತ್ರ ನೀಡಲಾಗುತ್ತದೆ. ಬಾಕಿ ಇರುವ ವರ್ಗಾವಣೆ ಪ್ರಕರಣಗಳನ್ನು ಕ್ರಮಬದ್ದಗೊಳಿಸಲು ಷೇರುದಾರರು ವಿಳಂಬವಿಲ್ಲದೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಟಾಟಾ ಎಲ್ಕ್ಸ್ ಲಿಮಿಟೆಡ್ ಪರವಾಗಿ | ಸಹಿ/-ಸ್ನೇಹಾ ವಿ ಕಂಪನಿ ಸೆಕ್ರೆಟರಿ ಮತ್ತು ಕಾಂಪ್ಲಯನ್ನ್ ಆಫೀಸರ್

ನೋಂದಾಯಿತ ಕಚೇರಿ: ಸೆರೆಬ್ಲಮ್ ಐಟಿ ಪಾರ್ಕ್ ಬಿ2 ಕಟ್ಟಡ, 5ನೇ ಮಹಡಿ, ಕಲ್ಯಾಣಿ ನಗರ, ಹುಣೆ, ಮಹಾರಾಷ್ಟ್ರ – 411014. ಶಾಖಾ ಕಚೇರಿ: 2ನೇ ಮಹಡಿ, ಜೆಕೆ ಟವರ್ಡ್ಸ್, 719/ಎ–53–2, 46ನೇ ಕ್ರಾಸ್, ಸಂಗಮ್ ವೃತ್ತ, ಜಯನಗರ 8ನೇ ಬ್ಲಾಕ್, ಬೆಂಗಳೂ

್ನ ಮರುಪಡೆಯಲು ಅವಕಾಶವಿದೆ. ಸಾಲಾ	ಕಡಿಸಿಕೊಂಡಿರುತ್ತಾರೆ. ಸಾಲಗಾರರ ಗಮನಕ್ಕೆ ತರಲು ಬಯಸುವುದೇನೆಂದರೆ, ಸೆಕ್ಟನ್ 13(8)ರ ಕಾಯಿದೆಯಂತೆ ಬಾಕಿ ಗಾರ/ರು ಜಾಮೀನುದಾರ/ರು ಹಾಗೂ ಅಡಮಾನದಾರರಿಗೆ ಮತ್ತು ಸಮಸ್ತ ಸಾರ್ವಜನಿಕರಿಗೆ ಈ ಮೂಲಕ ತಿಳಿಸ ದಲ್ಲಿ ಬಿಹೆಚ್ಎಫ್ಎಲ್ ಇವರಿಗೆ ಬರಬೇಕಾದ ಬಾಕಿ ಹಣ ಹಾಗೂ ಒಪ್ಪಂದದಂತೆ ನಂತರದ ಬಡ್ಡಿಯನ್ನು ಪಾವತಿಸಬೇಕಿ	ವುದೇನೆಂದರೆ, ಈ ಸ್ವತ್ತುಗ	
ಸಾಲಗಾರರ/ಜಾಮೀನುದಾರರ/	ಭದ್ರತಾ ಆಸ್ತಿ (ಸ್ಥಿರ ಆಸ್ತಿ) ವಿವರ :	ತಗಾದೆ ಸೂಚನೆ ದಿನಾಂಕ	ಸ್ತಾಧೀನತೆ
ಹೆಸರು/ ಸಾಲದ ಖಾತಾ ಸಂ. ಶಾಖೆ ಹೆಸರು	ಕೃಷಿಯೇತರ ಆಸ್ತಿಯ ಎಲ್ಲಾ ಭಾಗಗಳು ಸೇರಿದಂತೆ, ಆಸ್ತಿಯ ವಿವರ : ಷೆಡ್ಕೂಲ್ ಆಸ್ತಿ : ಆಸ್ತಿಯ ಎಲ್ಲಾ ಭಾಗಗಳು ಸೇರಿದಂತೆ, ವಾಸಯೋಗ್ಯ ಆಸ್ತಿಯ ಎಲ್ಲಾ ಭಾಗಗಳು ಸೇರಿದಂತೆ, ಆಸ್ತಿಯ ಸೈಟ್ ನಂ. 481, 1ನೇ ಬ್ಲಾಕ್, ಜೆ. ಪಿ. ನಗರ	ಮತ್ತು ಮೊತ್ತ	ದಿನಾಂಕ
ಕ್, ಜೆ ಪಿ ನಗರ 8ನೇ ಹಂತ, ಹೆಚ್ ಎಂ	8ನೇ ಹಂತ, ಬೆಂಗಳೂರು ಇಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ರಚನೆಯಾಗಿದೆ. ವಿಸ್ತೀರ್ಣ: ಚೂರ್ವದಿಂದ ಪಶ್ಚಿಮಕ್ಕೆ 1.609 ಮೀಟರ್ ಮತ್ತು ಉತ್ತರದಿಂದ ದಕ್ಷಿಣಕ್ಕೆ 1.914 ಮೀಟರ್, ಎಲ್ಲ ಒಟ್ಟು ವಿಸ್ತೀರ್ಣ 5.66 ಟಡರು ವೀಟರ್ ಪ್ರತ್ಯಿತ ಬೆಂಗಳೂರು ಅಧ್ಯವ್ಧ ಪ್ರಾಥಿಕಾರ, ದಕ್ಷಿಣ ವಲಂತಿ, ಬೆಂಗಳೂರು ಇದರ ವ್ಯಾಪ್ತಿಗೆ ಒಳಕನ್ನುಮ್ನ ಚಕ್ಕುಬಂದಿ: ಮೂರ್ವಕ್ಕೆ 1.ಸೈಟ್ ನಂ. 480, ಪಶ್ಚಿಮಕ್ಕೆ 1.ಸೈಟ್ ನಂ. 482, ಉತ್ತರಕ್ಕೆ 1.ಸೈಟ್ ನಂ. 510, ದಕ್ಷಿಣಕ್ಕೆ 1.ರಸ್ತೆ. ಒಟ್ಟಾಗಿ ನೆಲ ಮಹಡಿಯಲ್ಲಿ 6 ಚರರದ ಮೊದಲು ಮಹಡಿಯಲ್ಲಿ 6 ಚರರದ ಮತ್ತು ಎರಡನೆ ಮನ್ನ ಬಳಿಸುತ್ತದೆ.	ರೂ. 76,43,024/– (ಎಪ್ಪತ್ತಾರು ಲಕ್ಷ ನಲವತ್ತೂರು ಸಾವಿರದ	14.10.2025

## केनरा बैंक Canara Bank

### सिंडिकेट Syndicate ವಿಶೇಷ ಆರ್ಮ್ II ಶಾಣಿ: ಎರಡನೇ ಮಹಡಿ, ಸ್ಪೆನ್ಸರ್ ಟವರ್ಸ್, ಎಂಜಿ ರಸ್ತೆ ಬೆಂಗಳೂರು 560001 ಮೇಲ್ ಐಡಿ: ಂb6298@canarabank.com i ಸಂಪರ್ಕ ಸಂಪ್ರೆ: 948354411/9464534482

ನೂರ ನಲವತ್ತೇಳು ಮತ್ತು ಎಪ್ಪತ್ತೊಂಬತ್ತು ಪೈಸೆಗಳು ಮಾತ್ರ) ಮತ್ತು ಅದರ ನಿನ್ನು ಸೀಕರಿಸಿದ ದಿನಾಂಕದಿಂದ 60 ದಿನಗಳಲ್ಲಿ ಪಾವತಿಸಬೇಕು.

ಚಲಾಗಿದೆ, ಕೆಳಗೆ ಸಹಿ ಮಾಡಿದವರು ಕೆಳಗೆ ವಿವರಿಸಿದ ಅಸ್ತಿಯನ್ನು ಸಾಂಕೀತಿಕವಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ ಎಂದ ಕ್ಟೋಬರ್ 14, 2025 ರಂದು ಭದ್ರತಾ ಹಿತಾಸಕ್ತಿ ಜಾರಿ ನಿಯಮಗಳು 2002 ರ ನಿಯಮ 8 ರೊಂದಿಗೆ ಓದಲಾದ ಸದ ಯೈಯ ಸೆಕ್ಟರ್ನ್ 13(4) ರ ಅಡಿಯಲ್ಲಿ ಅವರಿಗೆ ನೀಡಲಾದ ಅಧಿಕಾರವನ್ನು ಚಲಾಯಿಸುವ ಮೂಲಕ ಈ ಕೆಳಗೆ ವಿವರಿಸಿಂ . ಬರು, ಸಾಂಕೇತಿಕವಾಗಿ ಸ್ವಾಧೀಸವಡಿಸಿಕೊಂಡಿದ್ದಾರೆ. ನಿರ್ದಿಪ್ಪವಾಗಿ ಸಾಲಗಾರರು ಮತ್ತು ಸಾರ್ವಜನಿಕರು ಆಸ್ತಿಯೊಂದಿಗೆ ಹರಿಸದಂತೆ ಇಲ್ಲಿ ಎಚ್ಚರಿಕೆ ನೀಡಲಾಗಿದೆ ಮತ್ತು ಆಸ್ತಿಯೊಂದಿಗೆ ಯಾವುದೇ ವ್ಯವಹಾರಗಳು ಕೆನರಾ ಬ್ಯಾಂಕ್ ARM-I ಯ ಶುಲ್ಲಕ್ಕೆ ಒಳಪಟ್ಟಿರುತ್ತವೆ ರೂ. 50,32,147.79/– (ರೂಪಾಯಿ ಐವತ್ತು ಲಕ್ಷದ ಮೂವತ್ತರಡು ಸಾವಿರದ ನೋ ಸಲವಕ್ಷೇಳು ಮತ್ತು ಎಪ್ಪತ್ತೊಂಬತ್ತು ಪೈಸೆ ಮಾತ್ರ) ಬಡ್ಡಿ ಮತ್ತು ಇತರ ಶುಲ್ಧಗಳು. ಶುರಕ್ಷಿತ ಸ್ವತ್ತುಗಳನ್ನು ಪುನಃ ಪಡೆದುಕೊಳ್ಳಲು ಲಭ್ಯವಿರುವ ಸಮಯಕ್ಕೆ ಸಂಬಂಧಿಸಿದಂತೆ, ಕಾಯ್ದೆಯ ಸೆಕ್ಷನ್ 13 ರ ಉಪವಿಭಾ 8) ರ ನಿಬಂಧನೆಗಳಿಗೆ ಸಾಲಗಾರರ ಗಮನವನ್ನು ಆಹ್ವಾನಿಸಲಾಗಿದೆ.

ಸುರಕ್ಷಿತ ಆಸ್ತಿಗಳ ವಿವರಣೆ

ಕ್ರಮ ಸಂಖ್ಯೆ 1: ಕ್ವಿರ: ಇ ಸ್ವತ್ತು ಸಂಖ್ಯೆ 15250991100720050, ಆಸ್ತಿ ಸಂಖ್ಯೆ 371/42/1A7/1A9 Sy ಸಂಖ್ಯೆ 42/1A6 ಮತ್ತು Sy ಸಂಖ್ಯೆ 42/1A9, ಪೂರ್ವದಿಂದ ಪಶ್ಚಿಮಕ್ಕೆ 64.3 ಮೀ ಉತ್ತರ ದಕ್ಷಿಣ 69.23 ಮೀ ಚರಾಗ ಗ್ರಾಮ, ಓಬಳಾಪುರ ಗ್ರಾಮ ಪಂಚಾಯತ್ ಖಾತಾ, ಕೋರಾ ಹೋಬಳಿ, ತುಮಕೊರು ತಾಲ್ಗೂಕು ಮತ್ತು ಇದರ ವ್ಯಾಪ್ತಿ ಪೂರ್ವ: ಹಿಡುವಳಿ ಜಾಮಿನು ಪಶ್ಚಿಮ: ರಸ್ತೆ ಉತ್ತರ: ರಸ್ತ ಶೀರ್ಷಿಕೆದಾರರ ಹೆಸರು: ಶ್ರೀಮತಿ ಯಮುನಾ ಸಿ

ದಿನಾಂಕ: 14.10.2025 । ಸ್ಥಳ: ಬೆಂಗಳೂರು ಸಹಿ/- ಅಧಿಕೃತ ಅಧಿಕಾರಿ, ಕೆನರಾ ಬ್ಯಾಂಕ್

ಶ್ರೀ ಲಕ್ಷ್ಮಿ ಮೋಟಾರ್ ಸರ್ವಿಸ್ ಪೈವೇಟ್ ಲಿಮಿಟೆಡ್ಗೆ ಆಸಕ್ತಿ ವ್ಯಕ್ತಪಡಿಸಲು ಆಹ್ವಾನ

ಫಾರ್ಮ್ ಜಿ

	1.	ಪ್ಯಾನ್ ಮತ್ತು ಸಿಐಎನ್/ಎಲ್ ಎಲ್ ಪಿ ಸಂಖ್ಯೆಯೊಂದಿಗೆ ಕಾರ್ಪೈರೇಟ್ ಸಾಲಗಾರನ ಹೆಸರು	M/s ខ្លះ បង្ខ ជាចង្កោះថា កររិះការ ផ្សុំដាំង។ ខំរប់និង។ CIN: U50300KA2002PTC030408 PAN: AAHCS8995G
	2.	ನೋಂದಾಯಿತ ಕಚೇರಿಯ ವಿಶಾಸ (MCA ದಾಖಲೆಗಳ ಪ್ರಕಾರ)	ಸಂಪ್ಕೆ 21, ಕೈಗಾರಿಕಾ ಉಪನಗರ, CMTI ತುಮಕೂರು ಎದುರು, ರಸ್ತೆ, ಯಶವಂತಪುರ, ಬೆಂಗಳೂರು–560022
	3.	ವೆಪೈಟ್ನ URL	ಕಾರ್ಪೊರೇಟ್ ಸಾಲಗಾರನ ವೆಬೈಟ್ ಲಭ್ಯವಿಲ್ಲ
	4.	ಹೆಚ್ಚಿನ ಸ್ಥಿರ ಸ್ವಪ್ತುಗಳು ಇರುವ ಸ್ಥಳದ ವಿವರಗಳು	ಸಂಸ್ಥೆ 21. ಕೈಗಾರಿಕಾ ಉಪನಗರ, CMTI ತುಮಕೂರು ಎದುರು, ರಕ್ಷೆ, ಯಶವಂತವೃದ, ಬೆಂಗಳೂರು–560022
	5.	ಮುಖ್ಯ ಉತ್ಪನ್ನಗಳು/ಸೇವೆಗಳ ಸ್ಥಾಪಿತ ಸಾಮರ್ಥ್ಯ	ಮಾಹಿತಿ ಲಭ್ಯವಿಲ್ಲ
	6.	ಕಳೆದ ಹಣಕಾಸು ವರ್ಷದಲ್ಲಿ ಮಾರಾಟವಾದ ಮುಖ್ಯ ಉತ್ಪನ್ನಗಳು/ನೇವೆಗಳ ಪ್ರಮಾಣ ಮತ್ತು ಮೌಲ್ಯ	ರೂ. 5240.33 ಲಕ್ಷಗಳು (ಮಾರ್ಚ್ 31, 2020 ರಂತೆ ಲೆಕ್ಷಪರಿಶೋಧಿತ ಹಣಕಾಸು ಹೇಳಿಕೆಗಳ ಪ್ರಕಾರ)
	7.	ಉದ್ಯೋಗಿಗಳು/ಕೆಲಸಗಾರರ ಸಂಖ್ಯೆ	50-100 ಉದ್ಯೋಗಿಗಳು
	8.	ಎರಡು ವರ್ಷಗಳ ಕೊನೆಯ ಲಭ್ಯವಿರುವ ಹಣಕಾಸು ಹೇಳಿಕೆಗಳು (ಅನುಕೂಡಗಳೊಂದಿಗೆ), ಸಾಲಾಡರ ಪಟ್ಟಿಗಳು ಮತ್ತು ಪ್ರಕ್ರಿಯೆಯ ನಂತರದ ಘಟನೆಗಳಿಗೆ ಸಂಬಂಧಿಸಿದ ದಿನಾಂಸಗಳು ಸೇರಿದಂತೆ ಹಚ್ಚಿನ ವಿವರಗಳು ಇಲ್ಲಿ ಲಭ್ಯವಿದೆ:	ಇವರೀಶ್ ವಿನಂತಿಯನ್ನು ಇಲ್ಲಿಗೆ ತರುಸಿಕಾದೇರು: cirp.srilakshmimotor@gmail.com
	9.	ಸಂಹಿತೆಯ ಸೆಕ್ಷನ್ 25(2)(h) ಅಡಿಯಲ್ಲಿ ಪರಿಹಾರ ಅರ್ಜಿದಾರರಿಗೆ ಆರ್ಹತೆ URL ನಲ್ಲಿ ಲಭ್ಯವಿದೆ:	ಇಮೇಲ್ ವಿನಂತಿಯನ್ನು ಇಲ್ಲಿಗೆ ಕಳುಹಿಸಬೇಕು: cirp.srilakshmimotor@gmail.com
	10.	ಆಸಕ್ತಿ ಅಭಿವೃಕ್ತಿಯನ್ನು ಸ್ಥಿಕರಿಸಲು ಕೊನೆಯ ದಿನಾಂಕ	ಬುಧವಾರ, ಆಕ್ಟ್ರೋಬರ್ 29, 2025
	11.	ನಿರೀಕ್ಷಿತ ಪರಿಹಾರ ಅರ್ಜಿದಾರರ ತಾತ್ಕಾಲಿಕ ಪಟ್ಟಿಯನ್ನು ನೀಡಿದ ದಿನಾಂಕ	ಶನಿವಾರ, ನವೆಂಬರ್ 08, 2025
0 0 0	12.	ತಾತ್ಕಾಲಿಕ ಪಟ್ಟಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಕೊನೆಯ ದಿನಾಂಕ	ಗುರುವಾರ, ನನೆಯರ್ 13, 2025
3	13.	ನಿರೀಕ್ಷಿತ ಪರಿಹಾರ ಅರ್ಜಿದಾರರ ಅಂತಿಮ ಪಟ್ಟಿಯನ್ನು ನೀಡಿದ ದಿನಾಂಕ	ಸೋಮವಾರ, ಸಮೇಬರ್ 24, 2025
	14.	ಮಾಹಿತಿ ಜ್ಞಾಪಕ ಪತ್ರ ದಿನಾಂಕ, ಮೌಲ್ಕಮಾಪನ ಮ್ಯಾಟ್ರಕ್ಸ್	ಶನಿವಾರ, ನವೆಂಬರ್ 29, 2025

J&K Bank

ಹಾಗೂ: ನಂ.3274/1ಎ, ಕೆಫೆ ರಿಟ್ಟ್, 3ನೇ ಮಹಡಿ, ಡಬಲ್ ರಸ್ತೆ, ಇಎಸ್ಐ ಆಸ್ಪತ್ತೆಯ ಪಕ್ಕದಲ್ಲಿ, ಇಂದಿರಾ

ತರುವಾಯ, ಅಧಿಕೃತ ಅಧಿಕಾರಿಯು 20.05.2023 ರಂದು 20.05.2023 ರಂದು "ಆರ್.ಕೆ. ಕೊಹಿನೂರ್"

ಬ್ಯಾಂಕ್ ಕಾಯ್ದೆ ಮತ್ತು ಅದರ ಅಡಿಯಲ್ಲಿ ರಚಿಸಲಾದ ನಿಯಮಗಳ ಪ್ರಕಾರ ಮಾರಾಟದ ಸೂಚನೆ ನೀಡಿದ

ದಿನಾಂಕದಂದು ಅಡಮಾನ ಇಟ್ಟ ಆಸ್ತಿಯನ್ನು ಪುನಃ ಪಡೆದುಕೊಳ್ಳುವ ನಿಮ್ಮ ಹಕ್ಕು ಅಂತ್ಯಗೊಳ್ಳುತ್ತದೆ ಎಂಬುದನ್ನು ಗಮನಿಸಿ. ಸರ್ಪೇಸಿ ಕಾಯ್ದೆ, 2002 ಅಥವಾ ಸದ್ಯಕ್ಕೆ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನ ಅಡಿಯಲ್ಲಿ ಬ್ಯಾಂಕ್ ಹೊಂದಿರಬಹುದಾದ ಯಾವುದೇ ಹಕ್ಕುಗಳಿಗೆ ಯಾವುದೇ ಪೂರ್ವಾಗ್ರಹವಿಲ್ಲದೆ ಸೂಚನ

ಅಧಿಕೃತ ಅಧಿಕಾರಿ, ಜೆ & ಕೆ ಬ್ಯಾಂಕ್ ಲಿಮಿಟೆಡ್